

“ಕೇ ಮನೋಭಾವವು ನಿಮ್ಮಿಲ್ಲಯೂ ಇರಲ್ಲ”

(ಫಿಳಿಪ್ಪಿಯವರಿಗೆ 2:5-11)

ನಮ್ಮ ಅಧ್ಯಯನದಲ್ಲ ಹೊನ ಒಡಂಬಡಿಕೆಯ ಒಂದು ವಿಶೇಷವಾದ ಸಂಪನ್ಮೂಲವಾದ ಸಿದ್ಧಾಂತದ ಭಾಗವನ್ನು ನೋಡುತ್ತೇವೆ: “ಯೇಸುವಿನ ಮನೋಭಾವನೆಯನ್ನು ಹೊಂದಿಕೊಳ್ಳುವ ಸಂಪನ್ಮೂಲವು ತೀಸ್ತ ಯೇಸುವಿನಲ್ಲಿದ್ದಂಥ ಮನನ್ನು ನಿಮ್ಮಿಲ್ಲಯೂ ಇರಲ್ಲ” (ಫಿಳಿಪ್ಪಿ 2:5). “ಮನನ್ನು ... ನಿಮ್ಮಿಲ್ಲಯೂ ಇರಲ್ಲ” ಎಂಬುದನ್ನು *phroneite*, ಎಂಬ ಪದದದಿಂದ ತಜ್ವಾ ಮಾಡಲಾಗಿದೆ. ಅದರ ಅರ್ಥ “ಯೋಜನೆ ಮಾಡು” ಅಥವಾ “ಉಂಟುಮಾಡು ಅಥವಾ ಅಭಿಖಾಯ ಹೇಳು”¹ ಎಂಬುದಾಗಿರುತ್ತದೆ. KJVಯಲ್ಲ “ತೀಸ್ತನಲ್ಲಿದ್ದಂಥ ಈ ಮನನ್ನು ನಿಮ್ಮಿಲ್ಲಯೂ ಇರಲ್ಲ.” “ಯೇಸು ತೀಸ್ತನಲ್ಲಿದ್ದಂಥ ಮನನೇಣಿತಿಯು ನಿಮ್ಮಿಲ್ಲಯೂ ಇರಲ್ಲ” ಎಂದು ಹೇಚೋರ್ ಬೈಬಲ್ ಬಿವಿಧನುತ್ತದೆ.

ಫಿಳಿಪ್ಪಿಯವರು ಒಂದೇ ಬಕ್ಕೆತೆಯಲ್ಲ ಇರಬೇಕೆಂದು ಹೌಲನು ಮನವಿಮಾಡಿದ್ದನು (2:1, 2). ನ್ಯಾಥ್ರವನ್ನು ಜಿಂತನಿಡ, ಇತರರ ಕುಲತು ಜಿಂತನಬೇಕೆಂಬುದೇ ಬಕ್ಕೆತೆಯ ತಾತ್ವಯವಾಗಿರುತ್ತದೆ (ಪಜನಗಳ 3, 4).

ನ್ಯಾಥ್ರದ ಕಳ್ಳು ತೀಸ್ತನ ದೇಹಕ್ಕೆ ಹೊಂದಾಟಿಕೆಯಾಗುವದಿಲ್ಲ, ಅಷ್ಟಿರ ಮನನ್ನು, ಮೆಝ್ಜಿಗಾಗಿ ಕಾತರಹಡುವ ಕಿಂಗಳ ಮತ್ತು ಸಲಯಾದ್ದನ್ನು ಮಾತನಾಡುವ ಬಾಯ, ಇತರಲ್ಲಿಗೆ ನ್ಯಾಥ್ರಕಾಶ ಮಾಡದ ಹೃದಯ, ನ್ಯಾಥ್ರನೇವೇ ಮಾಡುವ ಶೈಗಳ ಇವೆ ಲ್ಲವು, ತೀಸ್ತನ ದೇಹಕ್ಕೆ ಸಲಹೊಂದುವದಿಲ್ಲ.²

ಸಿಜವಾದ ಸಿನ್ಯಾಥ್ರದ ಮಾಡಲಿಯನ್ನು ತನ್ನ ಪದುಗಳಿಗೆ ತಿಜನಲು: ಯೇಸುವೇ ಆ ಮಾಡಲ ಎಂದು ತಿಜಿಸಿದನು (ಪಜನಗಳ 5-8). ಇದರ ಪಲಿಣಾಮವಾಗಿ, ಹೌಲನು, “ಕರ್ತನ ಸ್ಥಿರಜಿತ್ವವಾದ ಮನನ್ನು ನಿಮ್ಮಿಲ್ಲಿದ್ದರೆ, ನೀವು ಬಕ್ಕೆತೆಯಲ್ಲ ಒಂದಾಗಿರುವಿಲಿ; ನಂತರ ನೀವು ಸಮಾಧಾನವನ್ನು ಮತ್ತು ನಾಮರಸ್ಯವನ್ನು ಹೊಂದುವಿಲಿ.” ಫಿಳಿಪ್ಪಿಯವರಿಗೆ ನೀಡಲಾದ ಸಂಪನ್ಮೂಲವನ್ನು ಮತ್ತು ನಾಮರಸ್ಯವನ್ನು ಹೊಂದುವಿಲಿ. ಫಿಳಿಪ್ಪಿಯವರಿಗೆ ತೀಸ್ತನು ಹೊಂದಿದಂತ ಮನನ್ನನ್ನು ನಾವು ಹೊಂದುವ ಅಗತ್ಯವಿದೆ. ನಾವು ಯೇಸು ತೀಸ್ತನ ಮನನ್ನನ್ನು ಹೊಂದುವೆ ಇರುವದಲಂದ, ಆತನನ್ನು ಹಿಂಬಾಳನಲು ಅನಾಧ್ಯವಾಗುತ್ತದೆ (ಸೂಚಿತ 1 ಹೇತು 2:21).

ವಜನೆ 6ಲಂದ 11ರವರೆಗಿನ ಸಂದೇಶವು, ವಜನೆ 5ರಿಳ್ಳರುವ ಸಂಪನ್ಮೂಲ ಹಿಂಬಾಳನುತ್ತದೆ. ಇದರಲ್ಲ ಯೇಸುವಿನ ಕುಲತಾಗಿ ಯಾವಾಗಲೂ ಮಾಡಲಾರದಂಥ ಒಂದು ವಿಶೇಷವಾದ ಹೋಜಕೆಯನ್ನು ಮಾಡಲಾಗಿದೆ. ಜಿರಾಲ್ಡ್ ಹಾತ್ನೋರ್ವೆರವರು ಇದನ್ನು “ಪತ್ರಿಕೆಯ ಬಹು ಶಾಮಲವ್ಯವಾದ” ಭಾಗ ಎಂದು ಕರೆದಿದ್ದಾರೆ. ಆ ವಾಕ್ಯವನ್ನು ತುತ್ತಿಸಿ, “ಹೋಜನಲಾಗದ ತೀಸ್ತತ್ವದ ರತ್ನ” ಎಂದು ಕರೆಯಲಾಗಿದೆ [ಹೊನ ಒಡಂಬಡಿಕೆ].³

ಫಿಳಿಪ್ಪಿ 2:6-11 ಮಂಜಾನೆಯ ಗೀತೆ ಎಂದು ಅನೇಕರು ನಂಜದ್ದಾರೆ. ಅದನ್ನು “ತೀಸ್ತ ಗೀತೆ” ಎಂದು ಕರೆಯಲಾಗಿದೆ. ಈ ವಾಕ್ಯಭಾಗವನ್ನು ನಾಮಾನ್ಯವಾಗಿ ಎರಡು ವಿಭಾಗಗಳನ್ನಾಗಿ ಮಾಡಲಾಗಿದೆ: “ತೀಸ್ತನ ಅಪಮಾನ” (ಪಜನಗಳ 6-8) “ತೀಸ್ತನ ಘನತೆ” (ಪಜನಗಳು 9-11). ತೀಸ್ತನ ಮನೋಭಾವವನ್ನು ಹೊಂದುವ ಕುಲತು ಹೊಲನೆಯದಾಗಿ ನೋಡುತ್ತೇವೆ: ಏರಡನೆಯದಾಗಿ, ಆ ಮನೋಭಾವದ ಅಗತ್ಯತೆ ಏನು?

ಎಜ್ಜರಪ್ಲಷ್ಟ್ವರಾಗಿಲಿ: ಫಿಲಹಿಯಲ್ಲ, ಇದು ಕೆಲವು ಪ್ರಾಮುಖ್ಯವಾದ ಬಿಂಬಿಯವಾಗಿರದೆ, ಮತ್ತು ವಾಗ್ಯದ ದ ಬಿಂಬಿಯಲ್ಲಿ ನಿಕಿ ಅಗಿರುತ್ತದೆ. “ಒಬ್ಬ ಬಿರಹಗಾರರ ಇದರ ಬಿರದ ಕುಲತಾಗಿ ಬಿರಜಿಕಾರರ ಸಡುವೆ ಉದ್ದೀಪಿಸಿರುವ ವಾಗ್ಯದ ಪ್ರಭು ಬಿದ್ಯಾರ್ಥಿಯನ್ನು ಬೆಂಳರಂತಹಿನಬಹುದು; ಒಂದು ಹೇಳಿ ಅವನ ತಿಳಿವಳಿಕೆಯಲ್ಲ ತುಂಬತಾಗಲೂ ಬಹುದು.”⁴ ಇಲ್ಲಿರುವ ಗ್ರೀಕ್ ಹದದ “ಬಿಧಿ” ಎಂಬ ತರ್జುಮೆಯನ್ನು ನಾವು ಗ್ರಹಿಸಿಕೊಳ್ಳಬೇಕು ಅಥವಾ “ಬಾಳಯಾದ,” ಎಂಬುದಾಗಿ. ಹಾಗೂ ಈ ಹದಗಳ ಅರ್ಥದಲ್ಲಿಯೂ ಜಂಟಿ ಇರುತ್ತದೆ, ಇಲ್ಲಿರುವ ಸಂದರ್ಭದ ಕುಲತಾಗಿಯೂ ಅಲ್ಲ ಜಂಟಿ ಇರುತ್ತದೆ: ಯೀಂನು ನಮ್ಮನ್ನು ಹೀಗೆಸಿ, ಹರಲೋಕವನ್ನು ತ್ಯಜಿಸಿ ಬಂದು ನಮಗಾಗಿ ಪ್ರಾಣವನ್ನು ಅಹಿಸಿದನು!

ಈ ವಚನಗಳನ್ನು ನಾವು ಧಾರ್ಮಿಕನುವಾಗ, ಅದರಲ್ಲ ವಾಗ್ಯದ ಉಂಬಾಗದಂತೆಯೂ, ಅಫ್ರೋಡಿಸಿ ಮಾತನಾಡಲು ಶ್ರಯಾಸನುತ್ತೇನೆ. ಏನೇ ಇರಲ, ಗ್ರೀಕ್ ಭಾಷೆಯನ್ನು ಅವಲಂಭನುವ ಬದಲು ಹೆಚ್ಚು ನಮಯವನ್ನು ಕಳೆಯುತ್ತೇನೆ - ಸೀವುಗಳ ನಿಕಿ ಗಂಭೀರವಾದ ಜಿಂಟನೆಯನ್ನು ಮಾಡಬೇಕು. ನಿಮ್ಮ ಯೋಜನೆಯನ್ನು ವಿನಶ್ವಾರ ಮಾಡಲು ಮನಸ್ಸಿಲ್ಲದಿದ್ದರೆ, ಮುಂದಿನ ಹಾರವನ್ನು ಮುಂದುವರಲಿಲ - ಸೀವು ಆ ಲೀಟ ಮಾಡುವದಿಲ್ಲ ಎಂದು ನಿರ್ಣಿಕೆಯಾಗಿದ್ದೇನೆ. ಒಂದು ಹೇಳಿ ಆ ಲೀಟ ಮಾಡುವುದಾದರೆ, ಯೀಂನುಬಿನ ಕುಲತೆ ಮುಂದು ಹಾರಬನ್ನು ಕಳೆದು ತೊಳ್ಳಬಿಲ.

ಷ್ರುತಿಗೊಂಡ ಕ್ರಿಸ್ತನ ಮನಸ್ಸು (2:6-8)

ನಿನ್ನಾರ್ಥಾ ಖಾದೂ ನ್ನಾರ್ಥಾವನ್ನು ಬಿರಿದು ಮಾಡಿಕೊಳ್ಳುವಿಕೆ

“ತೀತ್ - ಗೀತೆ” ಯೀಂನುಬಿನ ಹರಲೋಕದ ಇರುವಿಕೆಯ ಹಾರಂಭದ ಗೀತೆಯಾಗಿದೆ: ಅಥವಾ “ದೇವ ಸ್ವರೂಪನಾಗಿದ್ದನು” (ಪಜನ 6). ಆತನು ಯೀಂನುವಾಗಿದ್ದನು, ಆತನು ಭಾಬಿಗೆ ಬರುವದಕ್ಕಿಂತ ಚೊಡಲು ದೇವರ ಬಜಯಲ್ಲಿದ್ದನು. ಯೋಹಾನ 1:1, 2: 17:5; 2 ಕೊಲಿಂಥ 8:9; ಕೊಲೊನ್ಸ್ 1:15-17; ಇತ್ಯಾಯ 1:2, 3 ಎ ಈ ವಾಕ್ಯಗಳಲ್ಲಿ ಯೀಂನುಬಿನ ಹಿಂದಿನ ಇರುವಿಕೆಯ ಕುಲತೆ ತಿಳಿಸಲಾಗಿದೆ. “ಆಕಾರ” ಎಂಬುದಕ್ಕೆ ಎರಡು ಬಿಧಿವಾದ ಹದಗಳನ್ನು ಒಳಗೊಂಡಿರುತ್ತದೆ: *morphe* (ಪಜನಗಳ 6, 7) ಮತ್ತು *schema* (“ಕಾಣಿನು”; ಪಜನ 8). ಗ್ರೀಕರು ಕೆಲವು ಹದಗಳನ್ನು ಅಂತರ ಬದಲಾವಣೆ ಮಾಡುತ್ತಿದ್ದರು, ನಮ್ಮ ಹಾರದಲ್ಲಿ ವೃತ್ತಾಗಣಿಯರುತ್ತದೆ. *Morphe* ಅಂದರೆ ವೃತ್ತಿ ಅಥವಾ ಬಿಂಬಿಗಳಲ್ಲಿ ಇರಬೇಕಾದ ಸ್ವಭಾವ, ಅದು ಬದಲಾಗಲು ನಾಢುವಿದೆ.⁵ ಇದನ್ನು ಲಿಜಡ್‌ ಗ್ರಾಫಿನ್‌ರವರು “ದೇವರ ಆಕಾರ” ಎಂದು ಕರೆದಿದ್ದಾರೆ. ಅಂದರೆ “ದೇವರನ್ನು ರೂಪಿಸುವ ಹಲವಾರು ಅಂಶಗಳ ಪುಂಜಿ” ... ಹಲವಾರು ಅನುವಾದಗ ಇಲ್ಲ ದೇವರ ಸ್ವಭಾವ” ಎಂಬುದಾಗಿದೆ. ಅಥವಾ “ದೈವಿಕ ಸ್ವಭಾವ” ಎಂತಲೂ ಅಥವಾ NEB, ಫಿಲಹಿಯಲ್ಲ, ಗ್ರೀಕ್ ಶಿಫರ್ಸ್, ಗ್ರೀಕ್ ಶಿಫರ್ಸ್, ಚೊಳತ್ರ್, ಮತ್ತು NCVಯಲ್ಲ, “ಎಲ್ಲದರಲ್ಲಿ ಕ್ರಿಸ್ತನು ತಾನೇ ದೇವರ ಹಾಗೆ ಇದ್ದನು” ಎಂಬುದಾಗಿದೆ. “ದೇವರೆಂದಿಗೆ ನಮಾನನಾಗಿದ್ದನು” ಎಂದು ಹೊಲನು ಬಿವಲಿಸಿದ್ದಾನೆ (ಪಜನ 17). ಪಜನ ರೆಲ್ಲ ಅಳ್ವಾನ್ತಲನು, ಯೀಂನು ನಿಜವಾಗಿಯೂ ಮತ್ತು ನರ್ತಕವಾಗಿಯೂ ದೇವರಾಗಿದ್ದನು ಎಂದು ತಿಳಿಸಿರುವನು!

“ಆತನು ದೇವರಾಗಿದ್ದನು” ಎಂಬುದರ ಅರ್ಥವನ್ನು ನಮಸಿಸಿದರೆ, ಆತನು ಹರಲೋಕದಲ್ಲಿ ದೇವ ನಮಾನನಾಗಿದ್ದನು. ಅಲ್ಲ ಯೀಂನುಬಿಗಿದ್ದಂಥ ಮಾನ ಪ್ರಭಾವವನ್ನು ಉಹಿಸಿಲ, ಆತನು ಅನುಭವಿಸುತ್ತಿದ್ದ ಅಧ್ಯತ್ಮಗಳನ್ನು ಅಲೊಜಿಸಿಲ. ಯೋಹಾನ 17:5, “ಲೋಕ ಉಂಬಾಗುವದಕ್ಕಿಂತ ಮುಂಚೆ ನಿನ್ನ ಬಜಯಲ್ಲ ನನಗಿದ್ದ ಮಹಿಮೆ” ಎಂಬುದಾಗಿ ನೋಡುತ್ತೇವೆ (ಪಜನ 5). ಆತನಲ್ಲಿದ್ದನ್ನು ತ್ಯಜಿಸಿದನು ಎಂಬುದಾಗಿ ಅಲಯದ ಹೊರತು ಆತನ

ಸಿನ್ಹಾರ್ಥವನ್ನು ತಿಳಿಯಲು ಅನಾದ್ಯ.

ತೀಕ್ಷ್ಣನು ತಾನು “ದೇವರ ಅಕಾರದಲ್ಲ” ಇದ್ದು ಅದರ ಮಹಿಮೆಯನ್ನು ಆನಂದಿಸುತ್ತಿದ್ದರು, ದೇವರಲ್ಗೆ ನಲ ನಮಾನನಾಗಿರುವೆನೆಂದು ತಿಳಿಯವನ್ನು ನಾವು ಹಲಗ್ರಹಿಸ ಬೇಕು. ಮೂಲ ಭಾಷೆಯಲ್ಲ “ಜಡಲೊಳ್ಳೆನು” ಎಂಬುದು ರ್ಯೋ ನಾಮ ಹರದಲ್ಲ *harpagmon* ಎಂಬುದಾಗಿದೆ. ಅದು ತೀಯಾಹರದಲ್ಲ *harpazo harpagmon* ಎಂದಿರುತ್ತದೆ.⁷ *Harpagmon* ಈ ಹರದ ಅರ್ಥ “ವಶ ... ಬಲದಿಂದ ಸಂಗತಿಯನ್ನು ಕಾಪುರದಿಂದ ಹಿಡಿದಿಟ್ಟುಕೊಳ್ಳುವುದು”⁸ ಎಂದು ತಿಳಿಯಬಹುದು. ಯೇನು ತೀಕ್ಷ್ಣನು “ಹರಲೊಕದ ಮಹಿಮೆಯನ್ನು ಹಿಡಿದುಕೊಂಡನು” ಎಂಬ ಅರ್ಥವನ್ನು ನಾನು ನಂಬುವದಿಲ್ಲ. J. B. ಲೈಬ್ರಾಟ್‌ರವರ ಹೇಳಿಕೆ, “ಇದು ನಾಮಾನ್ಯವಾದದ್ದು ಮತ್ತು ರ್ಯೋ ಹಿತ್ಯಗಳು ಮಾಡಿರುವ ಅಂತರಾಷ್ಟ್ರೀಯ ಅನುವಾದವು ಆಗಿದೆ. ಭಾಷೆಗಳಿಗೆ ಅನುಕೂಲವಾದ ಸುಂದರವಾದ ಯೋಜನೆಗಳನ್ನು ಸೀಡಿರುವರು.”⁹

ಹಸಿದ ನಾಯಿಗೆ ಮೂರೆಯನ್ನು ನೀಡುವ ದೃಷ್ಟಿಂತವನ್ನು ಶ್ರವಂಗಿಗಳು ಹೇಳಿದ್ದಾರೆ. ಆ ನಾಯಿಯ ಮೂರೆಯನ್ನು ಬಲವಾಗಿ ಕಷ್ಟಿ ಹಿಡಿಯತ್ತದೆ. ಆ ಮೂರೆಯನ್ನು ಪುನಃ ಕಿತ್ತು ಕೊಳ್ಳಲು ತ್ರಯಿತ್ತಿದರೆ, ಅದನ್ನು ಹಿಡಿದು ವಿಶಿದಾಡಿದರೂ, ಅದನ್ನು ಅದಲಿಂದ ಪುನಃ ಕಿತ್ತುಕೊಳ್ಳಲು ನಾಧ್ಯವಿಲ್ಲ. ಯಾಕೆ? ಅದಕ್ಕೆ ಮೂರೆಯನ್ನು ಕಷ್ಟಕೊಳ್ಳುವ ಭಯಾದಿದೆ! ಯೇನುಬಿನ ಅಲೋಚನೆ ಈ ಲೀತಿಯಾಗಿರಲ್ಲ. ಆತನು ಅದನ್ನು “ಗಣ್ಯಯಾಗಿ ಹಿಡಿದುಕೊಳ್ಳುವ” ಬರಲು ಅಂದರೆ ಹರಲೊಕದ ಮಹಿಮೆಯನ್ನು “ಗಣ್ಯಯಾಗಿ ಹಿಡಿಯದೆ” ತನ್ನನ್ನು ಬಲದು ಮಾಡಿಕೊಂಡನು. ಅದದಲಿಂದ ಆತನು ಭೂಲೊಕಕ್ಕೆ ಬಂದು ನಮಗಾಗಿ ತನ್ನ ಹೂಣವನ್ನು ಅಹಿಸಿದನು. ಕೆಲವು ದಿವಸಗಳ ಹಿಂದೆ, ಈ ಒಂದು ಅಂಶವು ಹಸಿದಿಯಾಗಿದೆ: “ಅದೇನೆಂದರೆ ಆತನು ದೇವಸ್ಯರಾಹನಾಗಿದ್ದರೂ ದೇವಲಗೆ ನಲನಮಾನನಾಗಿರುವೆನೆಂಬ ಅಮಾಲ್ಯ ಹಡವಿಯನ್ನು ಜಡಲೊಳ್ಳೆನು ಎಂದು ತನ್ನ ಒಜತಿಗಾಗಿ” ಹೇಳಿದನು. ಕರೆನ ಸಿನ್ಹಾರ್ಥದ ಕುಲತು ನಾವು ಓದುವಾಗ, ನಾವು ಅದನ್ನು ವೈಯಕ್ತಿಕವಾಗಿ ಅಳವಡಿಸಿಕೊಳ್ಳಬೇಕು. “ನಾನು ಯಾವುದನ್ಹಾದರೂ ಹಿಡಿದಿದ್ದೇನೋಽಃ ಗಣ್ಯಯಾಗಿ ಹಿಡಿದುವೆನೋಽ ಎಂಬ ತ್ವಶ್ಯಯನ್ನು ಕೇಳುವರಾಗಿ, ಅದನ್ನು ಜಟ್ಟ ಜಟ್ಟ ದೇವರನ್ನು ಮತ್ತು ಮನುಷ್ಯರನ್ನು ನೇಡೆ ಮಾಡುವವರಾಗೋಽಽಃ”

“ಆದರೆ,” ಆತನು ತನ್ನ ಹರಲೊಕದ ಅಮಾಲ್ಯವಾದ ಹಡವಿಯನ್ನು ಹಿಡಿದುಕೊಳ್ಳುವ ಬದಲು, “ತನ್ನನ್ನು ಬಲದು ಮಾಡಿಕೊಂಡು ದಾನನ್ ರೂಪವನ್ನು ಧಾರಿಸಿಕೊಂಡು, ಮನುಷ್ಯನಿಗೆ ನಡ್ಯಾನ್ಯಾದನು” (ಪಜನ 7). ತನ್ನನ್ನು “ಬಲದು ಮಾಡಿಕೊಂಡನು” ಎಂಬ ವಾಯಾಖಾನವು ಹಂಡಿತರನ್ನು ಜಕಿತಗೊಳಿಸಿದೆ, “ಆತನು ವಿನಹ್ನಿ ಬಲದು ಮಾಡಿಕೊಂಡನು?” ಎಂಬ ತ್ವಶ್ಯಯ ಉದ್ಘಾಟಿಸಿದೆ. “ಬಲದು” ಎಂಬರಕ್ಕೆ ರ್ಯೋ ಹರಪು (*kenos*) ಎಂಬುದಾಗಿ. “Kenotic” ಅಂದರೆ ತೀಕ್ಷ್ಣನು ತನ್ನ ಹೂಣಬುಕ ದೈವತ್ವವನ್ನು “ತ್ಯಜಿಸಿ, ಧರೆಗೆ” ಬಂದನು ಎಂಬ ಅರ್ಥವನ್ನು ನೀಡುತ್ತದೆ (ನರವ ದೈವತ್ವ) ಆದರೆ ಈ ವಿಷಯವನ್ನು ಬೇರೆ ಯಾವ ವಾಕ್ಯಾಗಾದಲ್ಲ ನೋಡಿದೆ ಇರುವದಲಿಂದ ಭೂಬಿಯಲ್ಲಿಯೂ ತೀಕ್ಷ್ಣನು ದೇವರಾಗಿದ್ದನು ಎಂದು ತಿಳಿಸದೆ ಇರುತ್ತದೆ.

“ಆ ವಾಕ್ಯವೆಂಬುವವನು ನರಾವತಾರ ಎತ್ತಿ ನಮ್ಮೆ ಮಧ್ಯದಲ್ಲ ವಾನಮಾಡಿದನು” ಎಂದು ಯೋಹಾನನು ತಿಳಿಸಿದ್ದಾನೆ (ಯೋಹಾನ 1:1, 14), ದೇವ ದೂತನು ಯೋಹಾನೆಫಸಿಗೆ ಯೇನು “ಇಮ್ಮಾನುವೇಲನು ಎಂದನು ಅಂದರೆ ದೇವರು ನಮ್ಮಾಲ್ಲದ್ದಾನೆ” ಎಂದು ಕರೆದನು (ಮತತ್ವಯ 1:23). “ಯೇನು ಭೂಲೊಕಕ್ಕೆ ಬಂದಿದ್ದ ವಿಷಯದ ಸಿದ್ಧಾಂತವು ಆತನು ನಂಬುತ್ತಾರೆ ದೇವರು!” (ಯೋಹಾನ 20:28). ನಂಬುತ್ತಾರೆ ಮನುಷ್ಯನು ಅಗಿದ್ದನು, ಎಂದು ತುಕಟಪಡಿಸುತ್ತದೆ. ತೀಕ್ಷ್ಣನು ಭೂಬಿಗೆ ಬಂದಾಗ ತನ್ನ ದೈವತ್ವವನ್ನು

ಜಡದೆಲ್ಲ (ಮಾನವಕ್ಕೆವನ್ನು) ಹೊಂದಿದ್ದನು. ಹಾಆ ಲೀನ್‌ರವರು ಇದನ್ನು ಈ ಕೆಳಗಿನಂತೆ ವಿವರಿಸಿದ್ದಾರೆ:

ಅನೇಕ ಪಣಗಳ ಹಿಂದೆ, ಡ್ಯೂಕ್ ಆಥ್ ಬಿಂಡ್‌ನರನು, ವೇಲ್‌ನಿಳ ರಾಜ ಕುಮಾರಸಾಗಿರಾಗ, ಒಂದು ದಿನ ಬಹಿಂಗ್ ಖ್ಯಾಮ್‌ಸಿಂದ ಹೊರಟು, ಹಳ್ಳಿಮದಳ್ಳಿದ್ ಕೆಲ್ಲಿದ್ಲ ಗಣಿ ಇರುವ ದೇಶಕ್ಕೆ ಬಂದನು, ಅವನು ಅಳ್ಳಿದ್ಧಂಥ ಕೆಲನದಾಳನ ಯಾಷ್ಟಿಯನ್ನು ಧರಿಸಿ. ಆ ಸುಖಿಷ್ಯ ಕಾಬಾನಸೆಯಿಳಿ, ಅಹಾಯದಲ್ಲಿ ಮತ್ತು ಕಂಕ್ಷಿದಲ್ಲಿ ಕೆಲನಮಾಡುತ್ತಿದ್ ಕೂಪಾರರನ್ನು ನೋಡಲು ಗಣಿಯ ತಖಾಗಕ್ಕೆ ಇಂದು ಹೊಳದನು. ಅವನು ಗಣಿಯ ಭಯಂಕರವಾದ ಶ್ರದೇಶದಲ್ಲಿ ಇರುವಾಗಲು ಅವನು ಲಂಡಸ್‌ನ ಅರಮನೆಯಲ್ಲ ಯಾವ ಲೀತಿಯಿಲ್ಲ ಇದ್ದನೋ, ಅದೇ ಲೀತಿ ಗಣಿಯಿಲ್ಲಯೂ ರಾಜಕುಮಾರನಾಗಿದ್ದನು, ಅದರೆ ಅಲ್ಲ ಅವನ ರಾಜಮನೆತನದ ಸಮಾನಕ್ಕೆ ಬದಲಾಗಲ್ಲ, ಅಲ್ಲ ಅನುಭವದ ಕೊರತೆಯೂ ಇರಲಿಲ್ಲ. ತನ್ನ ಅರಮನೆಯ ಮತ್ತು ಮಹಿಮೆಯು ಇಲ್ಲದ ಸ್ಥಳದಲ್ಲ, ಬೇರೆ ಅನುಭವವನ್ನು ಅನುಭವಿಸಿದನಷ್ಟೇ.¹⁰

ಕೇರ ಶ್ರವಣ: ನಮ್ಮ ತ್ರಿಶ್ಯಿಗೆ ಹಿಂದಿರುಗೋಣ “ಯೇನು ಯಾವುದನ್ನು ತಸ್ಮಿಂದ ಬಲದು ಮಾಡಿಕೊಂಡನು?” ಬಹಕ ಉಹೆಗಳರಬಹುದು. ತನ್ನ ಪರಲೋಕದ “ತತ್ತ್ವಿಷ್ಟ”ಯನ್ನು ಬಲದು ಮಾಡಿಕೊಂಡನು ಎಂದು KJVಯು ತಿಳಿಸುತ್ತದೆ. NASBಯಿಲ್ಲ. “ತನ್ನ ಅವಕಾಶಗಳನ್ನು ಬದಿಗಿಟ್ಟನು” ಎಂಬುದಾಗಿದೆ. J. B. ಲೈಂಗ್‌ಹೆಚ್‌ರವರು, “ಆತನು ತನ್ನ ಮಹಿಮೆಯನ್ನು ದೃವಪ್ಪದ ಬಿಶೇಷ ಹಕ್ಕನ್ನು ತ್ಯಜಿಸಿದನು”¹¹ ಎಂದು ಬರೆದಿದ್ದಾರೆ. ಯೇನು ಬಲದು ಮಾಡಿಕೊಂಡ ಬಿಷಯಗಳನ್ನು ವಾಕ್ಯಪ್ರ ತಿಳಿಸದೆ ಇರುವದಲಿಂದ, ಕೆಲವನ್ನು ಉಹೆಯಿಂದ ತಿಷಯುತ್ತೇವೆಯಷ್ಟೆ. ಏಜನ್ 7ರ ಕಡೇ ಭಾಗವನ್ನು ನೋಡುತ್ತು, ಹೊದಲ ಭಾಗದ ತ್ರಿಶ್ಯಿಗೆ ಉತ್ತರವನ್ನು ನೋಡಬಹುದು: ಆತನು ದಾನನ ರಾಜವವನ್ನು ಧಳಿಸುವ ಮೂಲಕ ತನ್ನನ್ನು “ಬಲದು ಮಾಡಿಕೊಂಡನು” ನಂತರ “ಆತನು ಮನುಷ್ಯರಿಳಿ ಸದ್ಗೃಹಿಸಾದನು.” CJBಯಿಲ್ಲ. “ಆತನು ತನ್ನನ್ನು ಬಲದು ಮಾಡಿಕೊಂಡು, ಗುಲಾಮನ ಆಕಾರವನ್ನು ಹಡೆದನು” ಎಂಬುದಾಗಿದೆ (ಬತ್ತಿ ಹೇಳಿದ್ದು ನನ್ನದು).

ನೇವೆ ಮಾಡುವುದು ಮತ್ತು ಕರುಣಾಮಯಿಯಾಗಿರುವುದು

ಏಜನ್ 7ರಿಂದ, “ದಾನನ ರೂಪ” ಎಂಬದನ್ನು *doulos*, ಎಂಬ ಗ್ರೀಕ್ ಪದದಿಂದ “ಗುಲಾಮು” ಎಂದು ತಿಳಿಯಲ್ಪಟ್ಟಿದೆ. “ಆಕಾರ” ಎಂಬುದಕ್ಕೆ ಏಜನ್ ರೆಲ್ಲ ಇರುವ ಅರ್ಥವನ್ನು ತಿಳಿಸಲಾಗಿದೆ. ಹರಲೋಕದಲ್ಲ ಯೇನುವಿಗೆ ದೃವಪ್ಪದ ನಕಲ ಸದ್ಗುಣಗಳು ಇಂದ್ರಿಯ; ಭಾಬಿಯಿಲ್ಲ ಗುಲಾಮನ ನಕಲ ಗುಣಗಳನ್ನು ತನ್ನ ಮೇಲೆ ಹೊಂದಿಕೊಂಡಿದ್ದನು. ಯೇನು, ತನ್ನ ದಿವಸದಲ್ಲಿದ್ದ ಗುಲಾಮರ ತರಗತಿಯಲ್ಲ ಮಟ್ಟಿ ಬರಲಿಲ್ಲ, ಅವನು ತನಗೆ ತಾನೆ ದಾನನ ರಾಜವವನ್ನು ಹೊಂದಿದವನಾಗಿ, ದೇವರಿಗೆ ಒಳಪಟ್ಟಿ ಮತ್ತು ವಿಧೀಯಕೆಯಿಂದ ಇಂದ್ರಿಯ; ಅದರ ಹಲಿಕಾದುವಾಗಿ ಇತರರ ಕೊರತಗೆ ತಾನೇ ದಾನನಾಗಿದ್ದನು - ಮುಖ್ಯವಾಗಿ ರಕ್ಷಣೆ ಕುಲತಾಗಿ. ಯೇನು ಶ್ರಿಸ್ತನ ನೇವಾಗುಂಡ ಕುಲತು, ಅನೇಕ ವಾಕ್ಯಭಾಗಗಳಿಗೆ (ಮತ್ತುಯ 20:28; ಮಾರ್ಕ 10:45; ಲಾಕ 22:27 ನೋಡಿಲ); ಯೇನು ತನ್ನ ಶಿಷ್ಯರ ಹಾದಗಳನ್ನು ತೊಳಿಯಿಸ ಮೂಲಕ ಯೇನುವಿನ ಮಹತ್ವದ ಸೇವಾಮನೋ ಭಾವನೆಯನ್ನು ತೋರಿಸಿದೆ (ಯೋಹಾನ 13:5). ಇಲ್ಲ ಬಿಬಿಧವಾದ ವ್ಯಾತ್ಯಾಸಗಳಿಗೆ: ದೇವರಿಗೆ ಸಲಿನಮಾನವಾದ ಹದಿಯಿಂದ ಯೇನು, ಗುಲಾಮನ ನ್ನಾನಕ್ಕೆ ಇಂದಿದ್ದನು (ಆತನ ಲುನ್ನತ ನ್ನಾನವನ್ನು ಉಹಿಸಲು ಅನಾಧ್ಯ) 2 ಕೊಲಂಧ 8:9 ನಮಗೆ ನೆನಪಾಗುತ್ತದೆ: “ಆತನು ಬಿಷ್ಟಿಯ ವಂತನಾಗಿದ್ದು ತಾನು ಬಡತನದಲ್ಲ ನೇಯವದಲಿಂದ ನೀವು ಬಿಷ್ಟಿಯ ವಂತರಾಗ

బీకేందు నిచుగొన్నుర బడవనాదను.”

దానన రూపచన్సు తేగేదుకైళ్చువ మూలక, “క్రిస్తును భూఖిగే ఇజదు బరువ ప్రయించు కూరంభవాయాతు” (ఫిలిప్పి 2:7). ఆ శతమానద అంత్యదళ్ల, తేలవరు “రూప” ఎంబ హదవన్ను లుపయోగించి యీఎనుచిన కులతాగి చోణి సుత్రిద్దరు. ఆతను మనుష్యును మాత్రవాగిరదే ఇన్నెన్నిందు అధికారి ఆతను నిజ వాద మనుష్యునాగిరాల్ల (యోహాన 1:14; ఒక్క హేతుద్దు నస్తుదు). “... ఈ హదవన్ను యోకానను తిజదు, ఆతను మాంసదాలయాదను” ఎందు తిజసిదను (1 యో కాన 4:2; ఒక్క హేతుద్దు నస్తుదు). యీఎనుచిన మనప్రేపు తేచల లూకా విషయ వాగిరాల్ల ఎందు కేలవు వాక్యగట్ల తిజనుత్రపే, అదు నిజవాదద్దే ఎందు హేతుద్వారి: లుదాకెరణిగే, ఇజ్జయ బరకగారను, “ఆతను ఎల్లా విషయగళల్ల, తన్న నహోందర లగే నమాననాదను” ఎందు హేతుదను (ఇజ్జయ 2:17; ఒక్క హేతుద్దు నస్తుదు). “నమాననాగి మాడల్చుటును” ఇజ్జయ 2:17 గ్రీక్ భాషియల్ల తజుమేగొండు, ఫిలిప్పి 2:7రల్ల “ఆకార” ఎంబుదాగిదే.

2:7రల్ల హౌలను “ఆకార” ఎంబ హదవన్ను ఏకే లుపయోగిసిదను? యీఎను పూణం మానవ స్వభావచన్సు హోందిద్దలింద “ఆకార” ఎంబ హదవన్ను లుపయోగి సలగాది ఎంబుదు కేలవర అభిక్షాయ మత్తు ఆతను ద్వేష స్వభావచల్ల ఇద్దదలింద “ఆతను మనుష్యర కాగే” ఇరిఅల్లచేంబ అభిక్షాయ ఇతరరదు. ఇల్ల నరజ వాద విచరణ ఇరుత్తదే (GK.: *ginomai*) ఆతను మాడల్చుటును ఎందు వజన 7రల్ల ఇరుత్తదే.¹² RSVయల్ల “మనుష్యరంంచే మాడల్చుటును” బహుశః యీఎను భూఖిగే బంద కులతాగి ఇరబహుదు: ఇతర మానవరు కుట్టబందంతే, ఆతను కుట్టదను.

వజన 7రల్ల నమూడిసిరువ యీఎనుచిన మత్తు మానవన నడుచిన అనమానతేయల్ల, ఆదరే, అదు ఆతన నమానతేయాగిరుత్తదే. క్రిస్తును దేవదాతరంతే బరబముదాగిత్తు “ఆగ మనుష్యలిగే” ఆశ్చేయచుంచాగ బహుదిత్తు. ఆతను దేవర కాగే ఇజదు బందిద్దరే, “మనుష్యర ఆతనస్తు” ఆరాధిసలూ బహుదిత్తు. ఆదరే, ఆతను తన్న కాయోందేలిశవన్ను కేడేలనలే బేటిత్తు. అదుదలింద “ఆతను మనుష్యవతారచన్సు” హోందిద్దను (సోణిల రోమాపుర 8:3). యీఎను నమ్మ కాగే మాడల్చుట్టదలింద, ఆతను నమ్మన్ను కంచిసి, నకారయనలు నాధ్యబిదే (ఇజ్జయ 2:17, 18; 4:15, 16 సోణిల). కూమువ్యాచాగి, ఆతను నమగాగి మరణచన్సు అనుభిసిదను (1 కేందుంధ 15:3).

నమ్మ పరవాగి మరణ జేందువచరశ్శించ చేయదలు, ఆతను యాకే శలిల ధాలయాదను? కేనలినల్ల ముఖుగిద్ద వ్యక్తియన్ను చేఱకేతువ నలువాగి, ఇన్నెన్నిబై వ్యక్తియు కేనలినల్ల ఇజద కులతు ఒబ్బ బరకగారను బరేదియవను అధవా ముఖుగుత్రియవచనన్ను దడకే తరలు ఇన్నెన్నిబైను నిలినల్ల ఇజదంతే¹³ - యాచుదే ద్వాచ్ఛాంతపు నమానవాగలారదు. యీఎను క్రిస్తును యాకే “మనుష్యనాదను”: ఎంబు అంతచన్సురుహినుపుదు కష్టకరపే, ఇదన్ను నంజకేయిద ఒప్పికొళ్ళబేకు.

వజన 8రల్ల క్రిస్తును శలిలదాలయాద కులతు మందువలనలాగిదే, వజనపు, “కీలగే ఆతను ఆకారదళ్ల కాపిసికేందను ...” ఎందు కూరంభనుత్తదే. గ్రీక్ హదద (*schema*) అందరే “కాపిసికేందను” ఎంబుదాగి ఇల్ల “ఆకార” ఎంబ ఎరడనేయ హదవన్ను లుపయోగిసినలాగిదే. ఈగాగలే తిజసిరువంతే, “ఇదు బాహిరవాద ఆకార, అదు బదలాగలు నాధ్యబిదే.” యీఎనుచిన అంతలిక స్వభావపు (*morphe*) ఎందిగా

ಬದಲಾಗದು, ಆದರೆ ಆತನು, ಕಂಡನಿಂದ, ಮನುಷಾಗಿ ಮತ್ತು ಬೆಳೆದು ದೊಡ್ಡಪನಾದನು, ಇಲ್ಲಿ ಆತನ (schema) ಬದಲಾಯಿತು. ನಾವು ಯೀಂನು ಕ್ರಿಸ್ತನ ಜೀವಿತ ಮತ್ತು ಸೇವೆಯ ತುಲಿತಾಗಿ ನೆನಪು ಮಾಡಿಕೊಳ್ಳುತ್ತೇವೆ - ಆತನು ಮನುಷ್ಯರಲ್ಲ ಮನುಷ್ಯನಾಗಿ ನಡೆದಾಡಿದನು - ಆತನು ಮನುಷ್ಯರು ಹೊಂದುವಂತಹ ವೇದನೆಯನ್ನು ಮತ್ತು ನಂತರವನ್ನು ಅನುಭವಿಸಿದನು (ಸೇಂಡಿಲ ಯಿಶಾಯ 53:3).

ಯೀಂನು ಈ ಭಾಬಿಗೆ ಬರುವಾಗ ಏನನ್ನು ತ್ಯಜಿಸಿದನು ಎಂದು ಶ್ವರ್ನಃ ಪ್ರತಿಜಿಂಜನತ್ತೇನೆ. ಇದನ್ನು ನಾನು ನನ್ನ ಮನಸ್ಸಿನಲ್ಲ, ನಮಾನ ರೇಖೆಯಲ್ಲ ಎಳೆಯತ್ತೇನೆ: ತುರ್ತಂಚದಳ ತಪ್ಪಾತಿ ಹಡೆದ ಘಟಗಾರನು ತನ್ನ ಕಾಲನ್ನು ಕೆಳೆದು ಕೊಳ್ಳುವುದಾದರೆ? ನಾವು ಸ್ವಾಧಿಣ ಕಳಕೊಂಡವರಾಗಿ ನಮ್ಮ ಕ್ಯಾರಾಲುಗಳನ್ನು ನಿರಂತರ ವಾಗಿ ಕಳೆದುಕೊಂಡರೆ? ಈ ಪ್ರಶ್ನೆಗಳನ್ನು ನಾನು ಕೇಳುವಾಗಲೂ ಯಾವುದೇ ಹೋಲಕೆಯು, ನಂತರ್ಪ್ರತಿಕರವಾದ ಉತ್ತರವನ್ನು ನಿಳಂಡಾರು. ಹರಲೋಕದ ಸರ್ವ ಆನಂದವನ್ನು ಅನಂದಿಸಿ, ಇದಕ್ಕಿದ್ದ ಹಾಗೆ ಭಾಬಿಗೆ ಇಂದು ಬಲಹಿಣ ಹಾಗೂ ಭಷ್ಟರ ನಡುವೆ ಜೀವಿ ನುವಂತ ನಂಗತಿಯನ್ನು ನಾನು ಅಲಯಲು ಕಷ್ಟಧಾಗುತ್ತದೆ. ಆತನು ಮಾಡಿದ ಇಂಥ ಶಾರ್ಗತಾಗ್ರಾಗಿ ನಾನು ದೇವರಿಗೆ ನೇಮತ್ತ ಮಾತ್ರ ಮಾಡುತ್ತೇನೆ!

ನನ್ನ ರಕ್ಷಕನು ಭಾಬಿಗೆ ಯಾಕೆ ಇಂದು ಬಂದನು,
ಮತ್ತು ದಿಂಣಿಗಾಗಿ ಹೋದನು?
ಆತನು ಯಾಕೆ ಹಿಂನವಾದ ಜನ್ಮಂಪನ್ನು ಹೊಂದಿದನು?
ಯಾಕಂದರೆ ಆತನು ನನ್ನನ್ನು ಪ್ರೀತಿಸಿದ್ದಲಂಡಲೆ!

ಆತನು ಯಾಕೆ ಕಹಿಯಾದ ಹಾತೆಯನ್ನು ಕುಡಿದನು
ದುಃಖ ವೇದನೆ ಮತ್ತು ಶಾಪದ ಹಾತೆ?
ಯಾಕೆ ಶಿಲುಬೆಗೇಲನಲ್ಲಂಪನ್ನು?
ಯಾಕಂದರೆ ಆತನು ನನ್ನನ್ನು ಪ್ರೀತಿಸಿದ್ದಲಂಡಲೆ!¹⁴

ಅಧಿನೆತ ಮತ್ತು ಯಜ್ಞ

“ಆತನು ಶರೀರದಾಲಯಾಗಿ ಕಾಣಿಸಿಕೊಂಡಾಗ” ಅದು ಆತನ ಅಂತ್ಯದ ಪ್ರಯಾಣ ಧಾರ್ಗಾಲ್ಲ. ಆತನು ಕಲ್ಪಾಲಯ ದಾಲಯನ್ನು ಹಿಡಿದನು. “ಹೀಗೆ ಆತನು ಆಕಾರದಳ ಮನುಷ್ಯನಾಗಿ ಕಾಣಿಸಿಕೊಂಡಿದ್ದಾಗ, ತನ್ನನ್ನು ತಗ್ರಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನುದರೂ ಹೊಂದುವಷ್ಟು ಬಿಧೇಯನಾದನು” (ಫಿಲಿಪ್ಪಿ 2:8).

ಯೀಂನು ಮರಣಿಸುವ ಅಗ್ರಕ್ಯಾತೆಯರಾಲ್ಲ. ಇತರರು ಮರಣವನ್ನು ಅನುಭವಿಸಿದೆ ಈ ಭಾಬಾಯಿಂದ ಹೊರಟು ಹೋಗಿದ್ದರು - ಹನೋಹಕ (ಅದಿಕಾಂಡ 5:24; ಇಜಿಯ 11:5). ಮತ್ತು ಎಲ್ಲಾಯ (2 ಅರಣು 2:11) - ಮತ್ತು ಯೀಂನು ನಹ ಅದೇ ಲೀತಿಯಲ್ಲ ಹೋಗಲು ನಾಧ್ಯಬಿತ್ತ (ಯೋಹಾನ 10:18 ನೋಡಿ). ಹೋಗೂ, ನಾನು ಮತ್ತು ನಿನು ನಿತ್ಯ ಜೀವದ ನೀರಳಕ್ಕೆಯನ್ನು ಹೊಂದುವ ಸಲುವಾಗಿ ಆತನು ನತ್ತೆನು (1 ಕೆಲಿಂಧ 15:3). ಆತನು “ಮರಣವನ್ನು ಅನುಭವಿಸುವಷ್ಟು” ತನ್ನನ್ನು ತಾನೆ ತಗ್ರಿಸಿಕೊಂಡನು. ಅದು ನಾಥಾರಣ ಮರಣವಲ್ಲ. ಮನುಷ್ಯನು ಯೋಜಿಸಬಹುದಾದ ಭಯಂಕರವಾದ ಮರಣ ಕಳುಜೆಯ ಮರಣದ ಪದ್ಧತಿಯನ್ನು ಪೂರ್ಯಿಸಿಕೆ ಮತ್ತು ಹಣಿಕೆಯನ್ನಲಂದ ಹಡೆದು ರೋಮಾಯರು ಅದನ್ನು ಕಾಯಣಸಿದ್ದಿ ಮಾಡಿದ್ದರು. ಅದು ಯೆಹೋಧೂಲಿಗೆ ಅವಮಾನಕರವು (ಧವೋಣಪದೇಶ ಕಾಂಡ 21:23; ಗಳಾತ್ಯ 3:13) ಮತ್ತು ಅನ್ಯಲಿಗೆ ಹಿಂನವಾದ ಮೂಲಿಕತನವಾಗಿತ್ತು (1 ಕೆಲಿಂಧ 1:23). “ನಾವರ್ಥಾನ ಹೊಂದಿದ್ದ ರೋಮಾಯರ ನಮೂಹದಲ್ಲ ಶಿಲುಬೆ ಏಂಬ

ಹದವು ಅನುಹ ಸ್ತಿತಿಯಲ್ಲದ್ದು. ಭಾಷಾಸಂಹರಕದಲ್ಲ ಅದನ್ನು ಉಜ್ಜೀವನಬಾರದಿತ್ತು, ”¹⁵
ಶಿಲುಬೆಯ “ಮನುಷ್ಯನ್ನು ಪೂರ್ಣವಾದ ಹಿನ್ಸಿತಿಗೆ ತಯವಂತ ಸಂಕೇತವಾಗಿತ್ತು,”¹⁶
“ಅದು ದೇವರ ಸಿಂಹಾಸನದಿಂದ ಇಂತಲ್ಲಿಟ್ಟ ವಣಿಯಾಗಿತ್ತು.”¹⁷

ಇಂತಹ ಹೀನಾಯವಾದ ಮತ್ತು ವೇದನೆಯಿಳ್ಳ ಮರಣವನ್ನು ಯೇನು ಅನುಭವಿಸಲು
ಕಾರಣವೇನು? ಆದನು ನಮ್ಮನ್ನು ಪ್ರೀತಿಸಿದ್ದಿಲಂದ ಎಂಬುದಾಗಿದೆ (ಗಲಾತ್ಯ 2:20).
ಫಿಳಿಪ್ಪಿ 2:8ರಲ್ಲ ಈಗಾಗಲೇ ನಲಹೆಯನ್ನು ನೀಡಿ: ಅದು ದೇವರ ಜಿತ್ತುಕ್ಕೆ ಅಧಿನಿವಾದ
ವಿಷಯವಾಗಿದೆ. “ಆದನು ಮರಣವನ್ನು ಹೊಂದುವಷ್ಟು ಬಿಧೀಯನಾದನು” (ಒತ್ತಿ ಹೇಳಿದ್ದ
ನನ್ನನು). ಯೇನುಬಿನ ಪೈಯುಕ್ತಕಾದ ನೇರವೆಯಲ್ಲ, ಯೇನು ಹೇಳಿದ್ದು, “ನನ್ನ ಜಿತ್ತದಂತೆ
ನಡೆಯುವದಕ್ಕಾಗಿ ನಾನು ಬಂದಿಲ್ಲ. ನನ್ನನ್ನು ಕಳುಹಿಸಿದಾಗನ ಜಿತ್ತವನ್ನೆ ನೆರವೇಲನುವದಕ್ಕೆ
ಹರಲೋಕದಿಂದ ಬಂದೆನು” (ಯೋಹಾನ 6:38). ಗೆತ್ತೆಮನೆ ತೋರಣಲ್ಲ, ಆದನಿಗೆ
ನಂಭಿನಬಹುದಾದ ವಿಷಯದಲ್ಲ ವೇದನೆಗೋಂಡಿದ್ದಾಗ ಈ ಬಿಧವಾದ ಶ್ರಾಧನೆಯನ್ನು
ಮಾಡಿದನು: “... ಆದರೂ ನನ್ನ ಜಿತ್ತವಲ್ಲ ನಿನ್ನ ಜಿತ್ತವೇ ನೆಲವೇರಲು” (ಲಾಕ 22:42).
ಅಂತ್ಯದಲ್ಲ, ಅವನು “ಮರಣವನ್ನು ಅಂದರೆ, ಶಿಲುಬೆಯ ಮರಣವನ್ನು ಹೊಂದುವಷ್ಟು ಬಿಧೀ
ಯನಾದನು” (ಫಿಳಿಪ್ಪಿ 2:8; TEV). ಆದನು ದೇವರಿಗೆ ಅಧಿನಿವಾಗಿದ್ದಿಲಂದ, ಯೇನು
ತನ್ನನ್ನು ನಮಗೋಂಸುರ ಯಜ್ಞವನಾಗಿ ನಮಹಿಸಿಕೊಂಡನು.

ಯೇನು ನಿನ್ನಾಧಿಕರಿಯಾಗಿದ್ದನು. ತನ್ನನ್ನು - ಬಲದುಮಾಡಿ ಕೊಂಡಿದ್ದನು,
ನೇರೆ ಮಾಡುವದಕ್ಕೆ ಬಂದವನು, ಕರುಣಾಮಯನು, ಅಧಿನಿವಾದವನು, ಮತ್ತು
ಯಜ್ಞಾರ್ಥಿತನಾದನೆಂದು ಹೊಲನು ಯಾಕೆ ಒತ್ತಿ ಹೇಳಿದನು? ನಾವು ಕೇವಲ ಕ್ರಿಸ್ತನ ಪ್ರೀತಿ
ಯನ್ನು ಮತ್ತು ಪೋಳಿಕೆಯನ್ನು ಮೇಜ್ಜಿಕೊಳ್ಳುವ ಸಲುವಾಗಿ ಇದನ್ನು ಹೇಳಿರುವನೋ?
ಇದರಲ್ಲ ಹೊಲನ ಉದ್ದೇಶ ನಮ್ಮೆಲ್ಲಿಗೆ ದೇವತಾತ್ಮಕ ಬೋಧನೆಯಾಗಿರುವದಿಲ್ಲ; ಆ
ನಂದೇಶವು ನಮ್ಮ ಜೀವಿತವನ್ನು ಬದಲಾಯಿಸುವ ಕಾರಣವನ್ನು ಹೊಂದಿರುತ್ತದೆ. ಫಿಳಿಪ್ಪಿ
ಸಭೆಯವರು, ನಹಾನುಮತದಿಂದಲೂ, ನಮಾಧಾನದಿಂದಲೂ, ಮತ್ತು ಬಹಿತ್ವದಿಂದಲೂ,
ಅವರು ಯೇನುಬಿನಂತೆಯೇ ಇರಬೇಕೆಂದು ಹೊಲನ ತಿಳವಳಿಕೆಯಾಗಿತ್ತು. “ಕ್ರಿಸ್ತನು ಹಾದು
ಹೊಳೆದ ದಾಲಿಯಲ್ಲಿಯೇ ಅವರು ನಹ ಹಾದು ಹೊಗಬೇಕಿತ್ತು”¹⁸ ಎಂಬ ಕರೆಯನ್ನು ಹೊಲನು
ನೀಡಿದನು. ನಾವು, ನಹ, ಯೇನು ಕ್ರಿಸ್ತನ ಮನೋಭಾವವನೆಯನ್ನು ಹೊಂದಿಕೊಳ್ಳಬೇಕೆಂದು
ಪರಿಶುದ್ಧಿತ್ವಮುಖ ಬಯನುತ್ತಾನೆ. ಕರೆನು ತನ್ನ ಶಿಷ್ಯರಿಗೆ ಬಿಶ್ವಪ್ರಾಯಿಯಾದ ಒಂದು ನವಾ
ಲನ್ನು ನೀಡಿರುತ್ತಾನೆ:

... ಆದರೆ ನಿಮ್ಮಿಲ್ಲ ಹಾಗಿರಬಾರದು: ನಿಮ್ಮಿಲ್ಲ ದೂಡ್ಜವನಾಗಬೇಕೆಂದಿರುವವನು
ನಿಮ್ಮ ನೇರಕಸಾಗಿರಬೇಕು; ನಿಮ್ಮಿಲ್ಲ ಮೊದಲನೆಯವಸಾಗಬೇಕೆಂದಿರುವನು ಎಲ್ಲರ
ಆಂತಿಕ ಗಿರಬೇಕು. ಮನುಷ್ಯತ್ವಮಾರನು ನಹ ನೇರಮಾಡಿಸಿಕೊಳ್ಳುವದಕ್ಕೆ ಬರಲಲ್ಲ,
ನೇರಮಾಡುವದಕ್ಕೂ ಅನೇಕರನ್ನು ಜಡಿಸಿಕೊಳ್ಳುವದಕ್ಕಾಗಿ ತನ್ನ ಶ್ರಾಧನ್ನು
ಕೇಳುಕೊಡುವದಕ್ಕೂ ಬಂದನು ಎಂದು ಹೇಳಿದನು (ಮಾರ್ತ 10:43-45).

ಯೇನು ಹೇಳಿದ್ದು, “ಯಾವನಿಗಾರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು
ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬರಿಲು” (ಮತ್ತಾಯ
16:24). ಆದರೆ ನಮ್ಮಿಲ್ಲ ಅನೇಕರು ಶಿಲುಬೆಯನ್ನು ಹೊರತು ಹಡಿಸಿ ಕೇಲಣವನ್ನು
ಹೊಂದಲು ಬಯನುತ್ತಾರೆ - ಅಥವಾ, ರಕ್ತನ್ನಾವಬಿಲ್ಲದ್ದು¹⁹ ಆಶೀರ್ವಾದವನ್ನು ನಾವು
ಬಯನುತ್ತೇವೆಂದು ಒಬ್ಬ ಬರಹಗಾರನು ತಿಳಸಿದ್ದಾನೆ. ಇಂತಹ ಯೋಜನೆಗ ಈನ್ನು ಕಲಾಯಲು
ಕಷ್ಟಕರವೆ!

ಅಧಿಕ ನವಾಲನ್ನು ನೀಡುವ ಒಂದು ಹಾಡಿನ ತಲೆಬರಹವು, “ನಾನ್ನಾಧಿವಿಲ್ಲದೆ ಮತ್ತು

ಎಲ್ಲವೂ ನಿನೆನೆ.” ಈ ಹಾಡು ಈ ಕೆಳಗಿನಂತೆ ಇಂಥಾಗುತ್ತದೆ,

ಈ, ಕಣಿಯಾದ ವೆಂದನೆ ಮತ್ತು ದುಃಖ
ಈ ಸಮಯವು ಯಾವಾಗಲೂ ಬರುವದಾದರೆ,
ಆಗ ಹೆಮ್ಮೆಯಂದ ಯೀಂನಿಗೆ ನಾ ಹೇಳುವೆ,
“ಎಲ್ಲವೂ ನಷ್ಟದೆ, ಮತ್ತು ನಿನ್ನದು ಏನು ಇರುವದಿಲ್ಲ.”

ಎರಡನೆಯ ಜರಣದಲ್ಲ, “ಕೆಲವು ನಾನ್ಯಾಧ್ಯಾದ್ಯ, ಮತ್ತು ಕೆಲವು ನಿನ್ನದು,” ಮೂರನೆಯ ಜರಣವು ಮುಂದುವರೆದು “ನಾನ್ಯಾಧ್ಯಾವು ಕಡಿಮೆಯಾದದ್ದು ಮತ್ತು ನಿನ್ನದು ಹೆಚ್ಚಾದದ್ದು” ಅಂತಿಮವಾಗಿ ತೊನೆಯ ವರ್ಣನ ಹೇಳುತ್ತದೆ,

ಉನ್ನತವಾದ ಹರಲೋಕಕ್ಕಿಂತ ಉನ್ನತವಾದದ್ದು.
ಅಂತಿಮವಾದ ಸಮುದ್ರಕ್ಕಿಂತ ಅಂತಿಮವಾದದ್ದು,
ಕರ್ತನೆ ನಿನ್ನ ಶ್ರೀತಿಯ ಜಯಗಳಸಿದೆ,
“ನಾನ್ಯಾಧ್ಯಾದ್ದು ಏನೂ ಇಲ್ಲ, ಮತ್ತು ಎಲ್ಲವೂ ನಿನ್ನದೆ.”²⁰

ಈ ಹಾಡನ್ನು ಹಾಡುವಾಗ ನಮ್ಮ ಹೃದಯಗಳನ್ನು ಹಲ್ಲಿಕ್ಕಿಸಿ ತೋಳ್ಳಿ ಬೇಕು: ನಿನ್ಯಾಧ್ಯಾದ ಯಾವ ಹಾದಿಯಲ್ಲ ನಾಬಿಡ್ದೇವೆ? ಕ್ರಿಷ್ಣನ ಮನೋಭಾವವನ್ನು ನಷ್ಟದಂತಹಾಗಿ ಮಾಡಿಸಿಕೊಳ್ಳಲು ನನಗೆ ದೇವರ ನಹಾಯಿದ ಅಗರ್ಜ್ಯಾಬಿದೆ. ನಿಂತು ನಕ ಅದನ್ನು ಮಾಬಹುದು.

ಕ್ರಿಷ್ಣನ ಮನೋಭಾವಕ್ಕೆ ದೂರಕ್ಕಿಡಿ ಬಹುಮಾನ (2:9-11)

ಫ್ರೆಮ್‌ಪ್ರಾಣ

ಕ್ರಿಷ್ಣನ ಮನೋಭಾವ ಕುಲತ ವಿಷಯದಿಂದ, ಕ್ರಿಷ್ಣನ ಮನೋಭಾವಕ್ಕೆ ದೂರಕ್ಕಿಡಬಹುದಾಗಿ ಕಡೆಗೆ ಗಮನ ಹಳಿಸುತ್ತಾಣ. ವಜನ 9ರಲ್ಲ, “ಈ ಕಾರಣದಿಂದ ದೇವರು ಆತನನ್ನು ಅತ್ಯಂತ ನಾಭಾನಕ್ಕೆ ವಿಲಸಿ ಎಲ್ಲಾ ಹೆನರುಗಳಿಗಿಂತ ಶ್ರೇಷ್ಠವಾದ ಹೆನರನ್ನು ಅತಸಿಗೆ ದಯಾಲುಸಿದ್ದಾನೆ ...” ಯೇಂನು ತನ್ನನ್ನು ತಾನೇ ಘನಪಡಿಸಿಕೊಳ್ಳಬಾಲ್ಲ; (ಯಾಕೆಂದರೆ ದೇವರು ಆತನನ್ನು ಉನ್ನತವಾಗಿ ಇನ ಹಡಿಸಿದನು); ಇತರರು ಮಾತ್ರ ಗುಲಾಮನನ್ನು ಘನಪಡಿಸಲು ನಾಧ್ಯ. “ಅತ್ಯಂತ ನಾಭಾನ್” ರ್ಯಿಂಕ್ ಭಾಷೆಯ ಜೋಡಿ ಹಡವಾಗಿದ್ದು (hyperupsosen, hyperusoo) ಅದರ ಪೂರ್ವಾಧಂ ದೇವನಿಂದರೆ ಉನ್ನತ ಅಭಿವಾ ಮೇಲೆ ಎಂಬುದಾಗಿ ಇನ ಎಂಬ ಹಡದೊಂದಿಗೆ (hyper) ಎಂಬ ಲಾಘಿಣ್ಣ ಹಡವನ್ನು (hupsoo) “ಅನಮಾನ್ಯವಾದ” (hyper) ದೇವರು “ಘನಕ್ಕೆ ಯೋಗ್ಯನಾದ” ಯೇಂನು ಎಂಬುದಾಗಿದೆ! ಆತನು ಹರಲೋಕದಲ್ಲ ಆನಂದಹಣ್ಣ ತ್ವರಿತ್ಯೇಯ ನಿಷ್ಕರ್ಣ ಹಿಂದಿರುಗಿದನು ಆತನು ದಾಸತ್ವಪೂರ್ವ ಹಂತ ಹಂತವಾಗಿ ಗೋಜರವಾಯಿತು - ಆದರೆ ಬಂದು ವಿಶೇಷವಾದ ಕಾರ್ಯದಲ್ಲ ಆತಸಿಗೆ ಇನಪುಂಬಾಯಿತು! ಆತನ ಪುನರುತ್ಥಾನದಲ್ಲ ಆತನ ಮಹಿಮೆಯೊಳಜರವಾಯಿತು, ಮತ್ತು ಆತನ ನ್ಯಾಗರ್ಯೋಂಹಣ ಮತ್ತು ಆತನ ಮಹಿಮೆಯ ಕಾರ್ಯದಲ್ಲ ಆತಸಿಗೆ ಇನಕೆ ಉಂಬಾಯಿತು - ಆತನು ತಂದೆಯ ಬಲಹಾಶ್ವದಲ್ಲ ಇರುವಂಥಣ ಇನ್ನು ಇನವಾದ ನಾಭಾನವಾಗಿತ್ತು. “ಆತನು ಆಕಾಶಕ್ಕೆ ಒಯ್ಯಲ್ಪಟ್ಟ ದೇವರ ಬಲಗಡೆಯಲ್ಲ ಅನನಾರೂಢಿನಾದನು” (ಮಾತ್ರ 16:19ಇ).

ಈ ಕಾರಣದಿಂದ, “ದೇವರು ಆತನನ್ನು ಅತ್ಯಂತ ನಾಭಾನಕ್ಕೆಲಸಿ ಎಲ್ಲಾ ಹೆನರುಗಳಿಗಿಂತ

“శ్రేష్ఠవాద హనుస్తు దయాపాణిసిదను” (వజన 9జ). ఈ వజనద ప్రథమ భాగదల్ల
 “అప్యున్సత” (*huper*) ఎంబ పూచుచల్సిథితయ పదంల్ల తజుంహే మాడలాగిదే.
 ఆతనిగ అనురుషిసల్పుట హనరు యాపుదేందు నమగే తిజదిరువదిల్ల. అదు దేవలగే
 మాత్ర తిజదిరుత్తుదే అభిఖాయ కేలవరదాగిరుత్తుదే. అదు నాయ్యిరిబువుదాగిద్దరూ,
 తన్న ఓదుగర హృదయదల్ల త్రస్తుసిగ ఘన ఉంటాగబేఁకెందు హోలను బయసిదను,
 ఇంతక ఒందు సించయపు అపోణులన లుధీళచన్సు ఈడేలనువదిల్ల. ముందిన
 వజనదల్ల హోలను “యీఎనుబిన నామవస్తే” జంజసిరబహుదు (వజన 10).
 అనేఁక బరహగారరు ఈ “హనుస్తు” ఆతన “నామధీయవేందు” తిజదు అదక్కే
 “కండను” ఎంబ అంజవస్తు నూజిసిరబహుదు (వజన 11).²¹ ఇమ్ము ఇతరదు
 “కండనాద యీఎను త్రిస్తును” ఎంబుదాగి ఇష్టపణ్ణద్వారే (వజన 11). గ్రీక
 భాషియల్ల, “ఆగిద్దను” ఎంబ త్రీయాహదిరువదిల్ల. “యీఎను త్రిస్తును” మత్తు
 “కండను” ఎంబుదర ములల “యీఎను త్రిస్తును కండను” ఎంబుదాగిదే, ఆ
 హనరు “త్రీష్పవాద నామవేందు” తిజయబేఁకెష్టే (వజన 9). భూలోకదల్ల
 యీఎనుబిగ సిందేయంటాయితు; ఆదరే హరలోకదల్ల, ఆతనిగ ఘన ఉంటాయితు.
 భూబియల్ల ఆతను దీన నేఁవుకనాగిద్దను; హరలోకదల్ల, ఆతన హనరు
 శ్రేష్ఠవాద నామవాగిరుత్తుదే!

“ ఈ వ్యవహారపు “దేవలిగే ఘనమాన” ఎందు అంత్యగొట్టుత్తదె (పజన 11బ). “ఎల్లపుగటు అంత్యద నిషణయపు దేవలిగే మహిముయింబుదాగిరుత్తదె.”²⁴ ఇదు దేవర మహిముగాగియే యాకండరే క్రిస్తును మహిము కొందువాగ, దేవలగు ఘనలుంటాగుత్తదె. యాకండరే ఆనన దృవిత మాదలయింద యేఱు క్రిస్తును దేవర స్థుబాపు కొందికొట్టుపదు మాత్రవాగిరిదే కొడుపంటద్ద నక ఆగిరుత్తదేందు యేఱు క్రిస్తును తోలిసికొలిదానె.

ବୁଦ୍ଧିଜିନ

ವಜನ 9-11ರವರೆಗಿನ ಹಾತದಲ್ಲಿ ಯಾವ ಸಂಗತಿಯನ್ನು ಫಿಅಟ್ಟಿಯವರು ಕಲುಕೊಂಡರು? ಯೇನು ಕ್ರಿಸ್ತನು, ಕರ್ತನಾಗಿದ್ದನು. ಎಂಬ ಬಲಪೂರ್ಣ ಕಾರಣದ ನಿಖಿತ ಅರನ ಮಾಡಲಿಯನ್ನು ಅವರು ಅನುಸರಿಸಿದರು. ಈ ವಜನದಲ್ಲಿ ಇನ್ನೊಂದು

ಮಹತ್ವದ ಸಂಗತಿಯಲ್ಲಿದೆಂದು ನಾನು ಸಂಭವ್ಯೇನೆ: “ತಗ್ಗಿಸುವಿಕೆಯ ಮೂಲಕ ವಾಗಿ ಯೀರು ಅತ್ಯಂತ ಸ್ಥಾನಕ್ಕೆಲಿನಲ್ಲಿರುವುನ್ನಿ, ನೀವು ನಿಮ್ಮನ್ನು ತಗ್ಗಿಸಿಕೊಂಡು ಇತರರಿಗೆ ಅಧ್ಯಾತ್ಮಯನ್ನು ನಿರ್ಣಯವಾದರೆ ಅಂತಿಮವಾಗಿ, ನಿಮಗೂ ಘನಪುಂಬಾಗುತ್ತದೆ!” ಹೀಡೆ ಶ್ರವಣಕ್ಕೆ ಈ ನಂಜ್ಞೆಯವರದಿಯನ್ನು ನೀಡಿದ್ದಾರೆ: “ಕೊನೆಯಿದು ಈಗ, ಹೊದಲನೆಯಿದು ನಂತರ!”²⁵ ಇಂತಹ ನಿರ್ಣಯವನ್ನು ಕೆಲವರು ಅಹಾದಿನುತ್ತಾರೆ. ಅದರಿಂದು ಪ್ರಾರಂಭಿಸಲಿಲ್ಲ. ಹೇಗೂ ಪ್ರತಿಫಲದ ಕುಲತಾಗಿ ಗ್ರಂಥಗಳಲ್ಲಿನೇಲಿಡುತ್ತೇವೆ (ಮತ್ತಾಯ 25:21 ನೇಲಿ). ತಗ್ಗಿದವರು ಘನ ಹೊಂದುವರೆಂಬ ವಾಗ್ಯಾನಗಳನ್ನು ಈ ಮುಂದಿನ ವಾಗ್ಯಗಳಲ್ಲಿ ನೇಲಿ (ಮತ್ತಾಯ 23:12; ಲಕ್ಷ 14:11; 18:14; 1 ಹೆಚ್ 5:6).

ನಮ್ಮ ಜೀವಿತದಲ್ಲಿ ನಮನ್ಯಗಳನ್ನು ಎದುಲನುವಾಗ, ಮತ್ತು ನಿರ್ಣಯಗಳನ್ನು ಕೈಗೊಳ್ಳುವಾಗ ನಾವುಗಳು E ಕಾಯ್ದೆವನ್ನು ತಿಳಿಕೊಳ್ಳುವೀಕು. “E ಕಾಯ್ದೆವೆಂದ ರೇನು?” ಇದು ಅಂದ್ರ ಭಾಷೆಯಲ್ಲ E ಎಂಬುದಾಗಿ ಅಂದರೆ ನಿರ್ಜವಾದ ಕಾಯ್ದ. ಈ ಜೀವಿತವು ಅಲ್ಲವಾಗಿದ್ದು ಮತ್ತು ಅನಿಶ್ಚಿತವೂ ಅಗಿರುತ್ತದೆ (ಯೋಹ 14:1; ಯಾಕೋಬ 4:14). ಈ ಅಯ್ಯಿಗಳನ್ನು ಮಾಡುವದರಲ್ಲ ಕಷ್ಟಪಡುವಾಗ, “ನಿರ್ಯತ್ವದ ಹಲಣಾಮಗಳಿಂದ?” ಎಂದು ನಾವು ತ್ವರಿಸಿಕೊಳ್ಳುವೀಕು.

ತಿಂತ್ ಯೀಸುವಿನಲ್ಲಿದ್ದಂತ “... ಮನೋಭಾವನೆಯನ್ನು ನಾವು ... ಹೊಂದಿಕೊಳ್ಳುವದು ಉತ್ತಮವಾಗಿರುತ್ತದೆ ಏಕೆ?” ನಾವು ಅದನ್ನು ತಿಂತ್ನಿಗೆ ವಿಧೇಯರಾಗಿ ಮಾಡತಕ್ಕದ್ದು, ತ್ವರಿತರಾಗಿರುವದಕ್ಕಾಗಿ ಮಾಡುವಂತಹ್ಯ, ಮತ್ತು ತಿಂತ್ನ ದೇಹದಲ್ಲ ಸಮಾಧಾನವನ್ನು ನಹಕಾರವನ್ನು ಉಂಟುಮಾಡುವದಕ್ಕೆ ಮಾಡತಕ್ಕದ್ದು. ಅದೇ ಸಮಯದಲ್ಲ, ನಮ್ಮನ್ನು ತಗ್ಗಿಸಿಕೊಂಡರೆ, ಒಂದು ದಿವನ ನಾವುಗಳ ನಹ ಘನವನ್ನು ಹೊಂದುತ್ತೇವೆ!

ಮುತ್ತಾಯ

ಫಿಂಟ್ 2:5-11ನೇ ವಜನವು ನಮ್ಮ ಜೀವಿತಕ್ಕೆ ಬಲವುಳ್ಳ ಹಲಣಾಮವನ್ನುಂಟು ಮಾಡುತ್ತದೆ - ಅದನ್ನು ನಾವು ಅಂತರಿಸಿಕೊಂಡರೆ ಮಾತ್ರ ಅದನ್ನು ಒಬ್ಬರು ಶಕ್ತಿಯಳ್ಳಿ ನೂಯ್ಯನ ಕಿರಣಗಳಿಗೆ ಹೊಳೆಸಿದ್ದಾರೆ.²⁶ ನೂಯ್ಯನು ನಮ್ಮನ್ನು ಅಂತರೆದಿನಬಹುದು ಅಧಿವಾ ನಾವು ಅದಲಂದ ತಿಂಟಿಸಿಕೊಂಡು ಕರ್ತೃಲಾದ ಮತ್ತು ಮುಜ್ಜ್ಲಿಖ್ಯ ಕೊರಡಿಯಲ್ಲಿ ಇರಬಹುದು. ಅದರೆ ನೂಯ್ಯನು ತನ್ನ ನ್ಯಾಷದಲ್ಲಿಯೇ ಇರುತ್ತಾನೆ, ಅದರೆ ನಾವು ಜಣಯಿಲ್ಲಿಯ ಮತ್ತು ಒಂಟಯಾಗಿಯೂ ಇರುತ್ತೇವೆ. ಫಿಂಟ್ 2:5-11ನೇ, ವಜನದಲ್ಲಿರುವ ಅಧ್ಯಾತ್ಮವಾದ ಸರ್ವಗಳನ್ನು ನೀವುಗಳ ಅಲಕ್ಷ್ಯಮಾಡಬಾರದೆಂದು ನಾನು ಹೂಡಿಸುತ್ತೇನೆ. ಅವುಗಳನ್ನು ಅಂಗಿಳಿಲಿಸಿ ನಿಮ್ಮ ಜೀವಿ ತಗಳನ್ನು ಬದಲಾಯಿಸಿಕೊಳ್ಳಲಿ. 21ಇಲ್ಲ “ಯೀಸು ನಿಂದಿಗೆ ಒಳಗಾದ ಬಿಷಯದಲ್ಲ ಹಲಿತಕ್ಕೆಗೆ ಬಂದನು ಎಂದು ನೇಲಿಸಿಲ. “ನುಮ್ಮಕ್ಕೆಮ್ಮೋಲೋಡ್”; “ಬಿಧ್ ಹೈಯನ್ನಾ ಹಾನರ್ಸ್”

ವಿಷಯ ಸೂಚನೆ

ಅದನ್ನು ನೀವು ಕ್ರಾಯೋಳಿಸುವಾಗ, ತಿಂತ್ನನನ್ನು ಹಿಂಬಾಲನಲು ಆಹ್ವಾನವನ್ನು ನೀಡಬಹುದು. ನೀವು ಈ ಲಿತಿಯಾಗಿಯೂ ಹೇಳಬಹುದು: “ಒಂದು ದಿವನ ಎಲ್ಲರು ಮೊಣಕಾಲುಗಳು ಉರಿಲ್ಲದುತ್ತದೆ. ತಿಂತ್ನ ಮುಂದೆ ಎಲ್ಲರು ಆತನನ್ನು ಕರ್ತನು ಮತ್ತು ದೇವರ ಮಹಿಮೆಯಾಗಿದ್ದಾನೆ ಎಂದು ಅಲಕೆ ಮಾಡುವರು (ಫಿಂಟ್ 2:10, 11). ಆತನನ್ನು ನಿಮ್ಮ ಒಡೆಯಿನು ಮತ್ತು ರಕ್ಷಕನು ಎಂಬುದಾಗಿ ಅಲಕೆ ಮಾಡಿರುವಿರಾ (ರೋಮಾಪುರ)?"

ಅತನ ಹೆಸಲಿನಿಂದ ದೀಕ್ಷಾನಾಮ್ ಮಾಡಿಸಿಕೊಂಡಿರುವಿರಾ (ಅಹೋನ್ತಲರಕೃತ್ಯಗಳು 2:38)? ಈ ಭಾಬಿಯಿಂದ ಅತನನ್ನು ಅಲಕೆ ಮಾಡಿದರು, ಮುಂದೆ ಮಾಡುವವರು ಅದರೆ ಅದು ಬಹಳ ತಡವಾಯಾಗು. ಈ ಅಧ್ಯಯನವನ್ನು ನಿಂತು ಗಂಭೀರವಾಗಿ ಹಲಗಣಿಸಿದರೆ, ಪರಲೀಳಾಕ್ರಿ ಮಹಿಮೆಯನ್ನು ತ್ಯಜಿಸಿ ಭಾಬುಗೆ ಇಂದು ಬಂದ ಶಿಂಕನನ್ನು ನಿಂತು ಜೀವಿತ ವನ್ನು ಒಪ್ಪಿಸಿಕೊಡುವಿಲ. ಅತನು ನಿಮಗಾಗಿ ಪ್ರಾಣವನ್ನು ನಿಡಿಸುವನು. ಆದುದಲಿಂದ ಅತನನ್ನು ಸಂಪೂರ್ಣವಾಗಿ ಅಲಕೆಮಾಡಿಲ - ನಂತರದ ಆಯ್ದುಕಟ್ಟಬಾಗುತ್ತದೆ - ಆಯ್ದುಯು ನಿಮ್ಮದಾಗಿರುತ್ತದೆ!”

ಅದರಲ್ಲ, ಅಲಕೆ ಮಾಡಿ ದೀಕ್ಷಾನಾಮ್ ಮಾಡಿಸಿ ಹೊಂಡಿರುವವರನ್ನು ಒಳಹೊಂಡಿಸಬಹುದು. ಒಂದು ವೇಳೆ ಆ ಅಲಕೆಗೆ ನಲಯಾಗಿ ಜೀವಿಸಿದೆ ಇದ್ದರೆ ಅವರು ಪುನಃ ತಿಮಾನ ಕೈಗೊಳ್ಳಲು ಉತ್ತೇಜಿಸಿಲ (ಗಳಾಯ 6:1; ಅಹೋನ್ತಲರಕೃತ್ಯಗಳು 8:22; 1 ಯೋಹಾನ 1:9).

ಒಪ್ಪಣಿಗಳು

¹William F. Arndt and F. Wilbur Gingrich, *A Greek-English Lexicon of the New Testament and Other Early Christian Literature* (Chicago: University of Chicago Press, 1957), 874. ²Fred B. Craddock, *Philippians*, Interpretation series (Atlanta: John Knox Press, 1985), 38. ³Gerald F. Hawthorne, *Word Biblical Commentary*, vol. 43, *Philippians*, ed. David A. Hubbard and Glenn W. Barker (Waco, Tex.: Word Books, 1983), 76, 79.

⁴A. B. Bruce, *The Humiliation of Christ* (Edinburgh: T. & T. Clark, 1900), 11. ⁵One source for study on these words is William Hendriksen, *New Testament Commentary: Exposition of Philippians* (Grand Rapids, Mich.: Baker Book House, 1962), 104.

⁶Richard B. Gaffin, Jr., notes on *Philippians*, *The NIV Study Bible*, ed. Kenneth Barker (Grand Rapids, Mich.: Zondervan Publishing House, 1985), 1805. ⁷*The Analytical Greek Lexicon* (London: Samuel Bagster & Sons, Ltd., 1971), 52. ⁸Ibid. ⁹J. B. Lightfoot, *The Epistle of St. Paul III: The First Roman Captivity I: Epistle to the Philippians* (London: MacMillan and Co., 1913), 134-35. ¹⁰Paul Rees, *The Epistle to the Colossians, Philippians, and Philemon* (Grand Rapids, Mich.: Baker Book House, 1964), 44.

¹¹Lightfoot, 45. ¹²Arndt and Gingrich, 157. ¹³Manford George Gutzke, *Plain Talk on Philippians* (Grand Rapids, Mich.: Lamplighter Books, Zondervan Publishing House, 1973), 89. ¹⁴J. G. Dailey, “Why Did My Savior Come to Earth?” *Songs of Faith and Praise*, comp. and ed. Alton H. Howard (West Monroe, La.: Howard Publishing Co., 1994). ¹⁵F. Bruce, *Philippians*, Good News Commentaries series (San Francisco, Calif.: Harper & Row Publishers, 1983), 47. ¹⁶Hawthorne, 90. ¹⁷Archibald Thomas Robertson, *Word Pictures in the New Testament*, vol. 4, *The Epistles of Paul* (Nashville: Broadman Press, 1931), 445. ¹⁸I-Jin Loh and Eugene A. Nida, *A Translator’s Handbook on Paul’s Letter to the Philippians* (New York: United Bible Societies, 1977), 55.

¹⁹J. H. Jowett, quoted in Warren W. Wiersbe, *The Bible Exposition Commentary*, vol. 2 (Wheaton, Ill.: Victor Books, 1989), 75. ²⁰Theodore Monod, “None of Self and All of Thee,” *Songs of Faith and Praise*, comp. and ed. Alton H. Howard (West Monroe, La.: Howard Publishing Co., 1994).

²¹ಇಲ್ಲ “ಯೇನು ನಿಂದೆಗೆ ಒಗ್ಗಾದ ಬಿಷಯದಲ್ಲಿ ಹಲಹಕ್ಕಾಗೆ ಬಂದನು ಎಂದು ನೇಲಿಸಿಲ. ನುಮ್ಮು ಕರ್ಮಾಳಿದ್ದು,” “ಬಿಥ್ ಹೈಯಾನ್ ಹಾನರ್ಸ್,” ²²F. F. Bruce, 48, 50; Robertson, 446; Loh and Nida, 63. “ಕರ್ತನು” ಎಂಬುದಕ್ಕೆ ಜಣಿಯನ್ನು ಈ ಬರಹಗಾರರು ಮುಂದುವರೆಸು ಕೂರೆ. ²³Loh and Nida, 62. ²⁴Gaffin, 1805. ²⁵Hendriksen, 118. ²⁶Craddock, 42. ²⁷Gutzke, 96.